

ವಿಲಯ ಅಥವಾ ಬರಖಾಸ್ತ

ಕನ್ನಡ ನುಡಿಗಟ್ಟಿನಲ್ಲಿ ಈ ಕವಿತೆಯನ್ನು
ಅನುವಾದಿಸಿದರೆ, ಇದು ಕವಿಸಹಯಗಳ
ಮಾಲೆಯಾಗಿ, ತೀರ ಸಾಧಾರಣವಾದ
ಪದ್ಯವಾಗುತ್ತದೆ. ಆದರೆ ಇಂಥ
ಮೇಟಫಿಡಿಕಲ್ ಕಾವ್ಯದ ಹಿರಿಮೆ
(ಅದರಲ್ಲಿಯೂ ಡನ್ಸನ ಕಾವ್ಯದ ಹಿರಿಮೆ)
ಇರುವುದೇ ಅದು ಎದೆಯಾಳದ ಮಾತಿನ
ಅರ್ಥತೆ, ವಿಚ್ಛಾನ-ತಂತ್ರಜ್ಞಾನ, ವಾಪಾರೀ
ವೃಹತ್ವಾರ ಹಾಗೂ ಕಾನೂನು-ಕರಾರಿನ
ಭಾಷೆಗಳ ತಾರ್ಕಿಕತೆ ಮತ್ತು ನಿಖಿರತೆ,
ಹಾಗೂ ಅಧಿಭಂತತೆಯ ಮೀಮಾಂಸೆ
ಮತ್ತು ಅಧ್ಯಾತ್ಮಿಕರೆಯ ವಿಶಾಲತೆ,
ಮೂರನ್ನೂ ಮುಪ್ಪರಿಗೊಳಿಸಿದ
ಸಂಗೀತವಾಗುತ್ತದೆ ಅನುಪ್ರವರ್ತಿ.

ಹಾಗಾಗಿ, ಕವಿತೆಯ ಈ ಅನುವಾದದಲ್ಲಿ
ಆ ಮೂರೂ ಕೂಡಿರುವಂತೆ
ನೋಡಿಕೊಳ್ಳುವ ಹವಣಿದೆ. ಈ
ಅನುವಾದದಲ್ಲಿ, ಒಜ್ಜೀಯೇ ಎಂದು ನನಗೂ
ಅನ್ನಿಸುವ ಸಂಸ್ಕೃತ ಪದಗಳಿರುವುದು
ಎರಡು ಮತ್ತು ಮೂರನೆಯ ಸಾಲುಗಳಲ್ಲಿ
ಮಾತ್ರ. ಆದರೆ, ತಾಗಾಗಲೇ ಹೇಳಿರುವಂತೆ,
ಇಲ್ಲಿ ಉಭಯತ್ವ, ಪರಸ್ಪರ, ಮತ್ತು
ದತ್ತಭೂತಾಂಶ ಎಂಬ ಆ ಪದಗಳಿರುವುದು
ಅನಿವಾರ್ಯವಾಗಿದೆ.

ಕಡೆಯಾಗಿ, ಈ ಅನುವಾದದಲ್ಲಿ
ಸಾಮಗ್ರಿ ಎಂಬ ಪದ ಬಿರುತ್ತದೆ. ಆ
ಪದವು ಸಮೂಹವಾಚಕವಾಗಿದ್ದು,
ಯಾವುದೇ ಬಾಗ್ಯ ಸಾಮಗ್ರಿಯನ್ನು
ಹುರಿತು ಹೇಳುವಾಗ ಏಕವಚನ ಪ್ರಯೋಗ
ಮಾಡುವುದು ಸರಿಯಾದರೂ, ಇಲ್ಲಿನ
ಭಾವ ಮತ್ತು ದ್ವಾರಿಯ ಓಫ್-ಕಾರ್ಯ
ವ್ಯಾಕರಣದ ನಿಯಮವನ್ನು ಉಲ್ಲಂಘಿಸಿ,
ಬಹುವಚನಪ್ರಯೋಗ ಮಾಡಲಾಗಿದೆ.
ಅಧಾರತೇ, ಸಾಮಗ್ರಿಯಿಂದ... ಅದೆಲ್ಲ...
ಬೆಳದಿದೆ ಎನ್ನದ ಸಾಮಗ್ರಿಯಿಂದ...
ಅವೆಲ್ಲ... ಬೆಳದಿವೆ - ಎಂದಿದೆ.

ಅವಳು ಸತ್ತಿದ್ದಾಳೆ. ಸತ್ತದ್ದೇಲ್ಲ ಲಯವಾಗುತ್ತೇ ಮೂಲ
ಭೂತದಲ್ಲಿ. ನಾವು, ಉಭಯತ್ವರು, ಪರಸ್ಪರರ ದ
ತ್ವಭೂತಾಂಶವಾಗಿಇರುತ್ತಾರೆ; ಪರಸ್ಪರರಿಂದ ಆ
ದವರು: ನನ್ನ ಮೈಯವಳಿಮೈ ಶಾಮೀಲು.
ಅದರಿಂದ, ಯಾವೆಲ್ಲ ಸಾಮಗ್ರಿಯಿಂದ ನಾನಾಗಿದ್ದೇನೂ
ಅವೆಲ್ಲ, ಈ ಇಲ್ಲಿ, ನನ್ನೋಳಿಗೆ, ಸಮೃದ್ಧ ಬೆಳದಿವೆ:
ಹೋರೆಯಾಗಿಬಿಟ್ಟಿವೆ: ಪ್ರತ್ಯೇಯಿಲ್ಲ ಈಗ ಅಪ್ಯಾಗಳಿಂದ:
ದಮ್ಮು ಹಿಡಿಸುತ್ತಾವೆ: ನನ್ನುತ್ತುಟಕೆ ಕಿಟ್ಟು, ನಿ
ಟ್ಪುಸಿರ ಗಾಳಿ, ಕಳ್ಳೀರ ಹಸಿ, ಭೂಮಿಭಾರದ ದುಸುಡ -
ನನ್ನೀ ಜೀವದಾಳದ ಸಾಮಗ್ರಿ - ನೀಗಿಕೊಂಡೆ, ಹೆಚ್ಚುಕೆಮ್ಮು
ಎಲ್ಲ, ನಮೊಲುವಿನ ಭಿಡುತ್ತೆಯ ಇಡುಗಂಟಿನಿಂದಾಗಿ.

ಸತ್ತೆಳವಳ್ಳು: ಕೆಳಕೊಂಡೆ. ಹೋದಳ್ಳು:
ನೀಗಿಸಿದ್ದ ತುಂಬಿಕೊಟ್ಟಳ್ಳು.

ಬದುಕಬಹುದು ನಾನು ಹೀಗೇ ಬಿಕನಾಸಿ ಬದುಕು
ಬಹಳ ದಿನ ಹೌದಾದರೂ, ನನ್ನೋಳಿಗಿನ ಉರುವಲು,
ಬಂದಿಗೇ ಕಿಟ್ಟು, ಹೆಚ್ಚೆಕೊಳ್ಳುತ್ತಲೇ ಇದೆಯಲ್ಲ!
ಅಡಾಪ್ರದಿ ಅರಾರು ಪರದೀಶ ಗೆಡ್ಡು ತರುವ ಸಂ
ಪತ್ತಿನಿಂದ ಅವರ ಗಳಿಕೆ ಹೆಚ್ಚಿ, ವೆಚ್ಚುವೂ ಹೆಚ್ಚಾಗಿ,
ಬೇಗ ಏಳುವಂತೆ ಅವರು ದಿವಾಳಿ, ಈ ಸಾವು -
ಹೆಳೆಬ್ಲೆ ಎನ್ನಪ್ಪದೆ ಬಿಸವಂದ - ಹೆಚ್ಚಿ ಈ ಸಾವು
ನನ್ನೋಳಿದಾಸ್ತಾನನ್ನು, ಹೆಚ್ಚಿಸಿದೆ ವೆಚ್ಚವನ್ನೂ.

ಅದರಿಂದ ಈಗ ನನ್ನಾತ್ಮ ಅಸಲು ಬಿಡುಗಡೆ
ಗೊಳ್ಳುತ್ತ ಅವಳಿದ್ದ ಮೀರಿ ಹೋಗಾಲಿದೆ:

ಮೋದಲು ಹಾರಿಸಿದ ಗುಂಡನ್ನು ಬಳಿಕೆ ಹಾರಿಸಿದ ಗುಂಡು,
ಸಿದಿಮಸಿ ಹೆಚ್ಚಿ ಸಿಕ್ಕುಪ್ಪದರಿಂದ, ಹಿಂದಿಕ್ಕಿ ಹೋಗುವಂದ.